

ಕುಮಾರನು ತಂಡೆಯ ಬಲದಂತೆ

ತೀಕ್ಷ್ಣನು ದೇವರ ಜ್ಞಾನದಂತೆ ಎಂಬುದನ್ನು ಯೋಜಿಸುವಲ್ಲ ನಾಕಟ್ಟ ನಮಯವನ್ನು ನಾವು ಕಳೆದಿದ್ದೇವೆ. ಮುಂಜಿಸಿಂದ ಇದ್ದ ತೀಕ್ಷ್ಣನು ಸೃಷ್ಟಿಯಲ್ಲ ದೇವರ ಜ್ಞಾನವನ್ನು ಶ್ರೀಪತಿಗಳಿಂಜಿಸಿದ್ದಾನೆ. ಹತ್ತೇ ಒಡಂಬಡಿಕೆಯ ದೇವರ ಜನರು ಸೃಷ್ಟಿಯಲ್ಲ ದೇವರ ಜ್ಞಾನದ ಹಾತದ ಬಗ್ಗೆ ಉನ್ನತವಾದ ಭಾಷೆಯಲ್ಲ ಮಾತಾಡಿದ್ದಾರೆ. ಅವರು “ದ್ಯೇವತ್ವದ ಏರಡನೆಯ ವೈಕ್ರಿಯ” ಮಾತುಗಳಲ್ಲ ಎಂದೂ ಮಾತಾಡಲ್ಲ. ಇನ್ನೊಂದು ಕಡೆಯಲ್ಲ ಹೊನ ಒಡಂಬಡಿಕೆಯು, ತೀಕ್ಷ್ಣನು ಎಲ್ಲಾ ನಮಯಕ್ಕಿಂತಾ ಮೂದಲು ಇದ್ದ ಮತ್ತು ಸೃಷ್ಟಿಕಾರ್ಯದಲ್ಲಿ ಭಾಗವತೀಸಿದ ದೇವರ ಜ್ಞಾನವಾಗಿದ್ದಾನೆ ಎಂದು ಒಟ್ಟು ಕೊಳ್ಳುವ ಇಲ್ಲಿದೇ ಅರ್ಥಕೊಡುವ ಹೇಳಕೆಯನ್ನು ಒಳಗೊಂಡಿರುತ್ತದೆ.

ಕುಮಾರನಾದ ದೇವರ ಬಗೆಗಿನ ಅರ್ಥಯನದ ಇನ್ನೊಂದು ಕ್ಷೇತ್ರದ ಕಡೆಗೆ ಈಗ ತಿರುಗೊಳೆ. ಈ ಪರಿಶ್ಲೇಖೆ ಮಾಡುವಂಥಷ್ಟು ತೀಕ್ಷ್ಣನು ನರಪತಾರವೆತ್ತುವರದಿಂತ ಮೊದಲು ಇಲ್ಲವೇ ಬೇಲ್ಕೆಹೆಬಿನಲ್ಲ ಆತನ ಜನನಕ್ಕಿಂತ ಚೊದಲು ದೇವರ ವಾಕ್ಯಾಧಿಕಾರವಂಥ ತರಗತಿಯಲ್ಲ ಇಂಳುತ್ತದೆ. ನಮ್ಮ ಹಿಂದಿನ ಪಾಠದಲ್ಲಿಯಂತೆ, ಹೊನ ಒಡಂಬಡಿಕೆಯಲ್ಲಿಯ ಸಂಬಂಧಿಸಿದ ವಾಕ್ಯಗಳ ಕಡೆಗೆ ಹೋಗುತ್ತೇವೆ. ಸೃಷ್ಟಿಯಲ್ಲ ದೇವರ ವಾಕ್ಯವನ್ನು ಕುಲಿತ ಮಾಹಿತಿಯೊಂದಿಗೆ ನನ್ನದ್ವರಾಗಿ, ಬಿಷಯಗಳ ಮೇಲೆ ಅದರ ಬೋಧನೆಯನ್ನು ಮುಡುಕಾಗಿ ಅಮೇಲೆ ಹತ್ತೇ ಒಡಂಬಡಿಕೆಗೆ ಹೋಗುತ್ತೇವೆ.

ಹೊನ ಒಡಂಬಡಿಕೆಯ ಹೋಧನೆ

ಹೊನ ಒಡಂಬಡಿಕೆಯಲ್ಲಿ ಮತ್ತು ಲಾಕನ್ ನಾರಾಂಶಿನುವಾರೆಗಳು ಎಂದು ತಿಜಯಲ್ಪಡುತ್ತದೆ. ಯೀಸುವಿನ ಜನನವು ಭೂಲೋಕದೇಶಗೆ ದೇವರ ಪ್ರೇರಣೆಯಲ್ಲಿ ಪ್ರವೇಶವನ್ನು ತಂದಿದೆ ಎಂಬುದನ್ನು ಬೇಗನೇ ಒತ್ತಿ ಹೇಳಿದ್ದಾರೆ. ಮತ್ತು ಯೀಸು ಶಿಶುವನ್ನು ಇವ್ಯಾಸುವೆಲೆ ಎಂದು ಗುರುತಿಸಿದ್ದಾನೆ. ಅದು “ದೇವರು ನಮ್ಮೊಂದಿಗೆ ಇದ್ದಾನೆ” ಎಂಬುದಾಗಿದೆ, ಲಾಕನು ಆತನನ್ನು “ದೇವರ ಕುಮಾರ” ಎಂಬಂತೆ ಮಾತಾಡುತ್ತಾನೆ. ಏರಡು ಶ್ರುತಿಗಳೂ ಮಲಯಿಂ ಕನ್ನಾ ಗಭರಣೆಯಂದಾದ ತೀಕ್ಷ್ಣ-ಶಿಶಿ ಪರಿಧ್ವಾತ್ಸಿನಿಂದಾದ್ದು ಎಂದು ಹೇಳುತ್ತವೆ (ಮತ್ತಾಯ 1; ಲಾಕ 1).

“ಅರಿಯಲ್ಲ”

ಯೋಹಾನನ ನುವಾರೆಯು ಬೇರೆ ವಿಧಾನವನ್ನು ತೆಗೆದುಹೊಳ್ಳುತ್ತದೆ. ಹೀಗಾಗೆಯು (1:1-18) ಯೀಸುವಿನ ಜನನದ ಹೆಚ್ಚು ವಿವರಗಳನ್ನು ತೆಗೆದು ಹೊಳ್ಳುವದಿಲ್ಲ. ಮತ್ತು ಹಾಗೂ ಲಾಕರು ಕೊಡುವಂತೆ ಯೀಸುವಿನ ಪಂಶಾವಜ ವಿವರಗಳ ಇಲ್ಲಿ ಇರುವದಿಲ್ಲ (ಮತ್ತಾಯ 1; ಲಾಕ 3). ಅದರ ಬದಲು ಮನಸ್ಸನ್ನು ದಿಗಿಲು ಗೊಳಿಸುವಂಥ

ಹ್ಯಾರಂಭದ ಹೇಳಕೆ ಇರುತ್ತದೆ! ಯೋಹಾನ 1:1 ನಮಯದ ವಿಶಾಲತೆಯನ್ನು ದಾಟ ತ್ವರಿತಪಡಿಸುವ ಮಾತುಗಳೊಂದಿಗೆ ಹ್ಯಾರಂಭವಾಗುತ್ತದೆ: “ಅದಿಯಾಳ್.”² ನಾವು ಕೂಡಲೇ ಅದಿಕಾಂಡ 1:1ನ್ನು ಯೋಚಿಸುತ್ತೇವೆ.³

“ಅದಿಯಾಳ್” ಎಂಬ ಮಾತನ್ನು ಪುನಃ ಪುನಃ ಹೇಳೋಣ. ನಾವು ಹಾಗೆ ಮಾಡಿದರೆ “ಯಾವುದರ ಹ್ಯಾರಂಭ?” ಎಂಬ ಶ್ರಷ್ಟೆ ಕೂಡಲೇ ಬರುತ್ತದೆ. ಅದಿಕಾಂಡ 1:1 ಹಾಗೂ ಯೋಹಾನ 1:1ರಾಲ್ಯಾಯ ಈ ಎರಡು ಮಾತುಗಳು ಬ್ಯೈಬಲನಲ್ಲಿ ದೇವರ ಬಗ್ಗೆ ಇರುವಂಥವುಗಳಾಗಿದ್ದರೆ ದೇವರ ಹ್ಯಾರಂಭದ ಬಗ್ಗೆ ಬರಹಗಾರರು ಮಾತಾಡುತ್ತಿದ್ದರು ಎಂದು ಸುಲಭವಾಗಿ ತೀವ್ರಾನಿಸಿನಬಹುದು. ಹಾಗಿದ್ದರೂ ದೇವರ ಹೇಳರಿನ ಅಸ್ತಿತ್ವಪ್ರ ಹಲಿಂದ್ರ ಬರಹಗಳ ತ್ರಚುವ ತ್ರಣ್ಯಾಹಗಳಲ್ಲಿ ಒಂದಾಗಿದೆ. ಆದುದಲಿಂದ ಈ ಹಂತದಲ್ಲಿ ಬ್ಯೈಬಲನ ವ್ಯಾಖ್ಯಾನದ ಶ್ರೀಷ್ಟ ನಿಯಮಗಳಲ್ಲಿ ಒಂದನ್ನು ಅನ್ವಯಿಸುತ್ತೇವೆ: ಅದೇ ವಿಷಯದ ಮೇಲೆ ಅನೇಕುಂದ ವಾಕ್ಯದಲ್ಲಿ ನರಳವಾದ ಬೋಧನೆಗೆ ವೃತ್ತಿಲಕ್ಷ ವಾಗಿಂತೆ ಒಂದು ಅನ್ವಯವಾದ ವಾಕ್ಯ ಭಾಗವನ್ನು ಎಂದೂ ವ್ಯಾಖ್ಯಾನಿಸುತ್ತಿದ್ದೆ. ಹಿಂತೆ. ಅದಿಕಾಂಡ 1:1 ಮತ್ತು ಯೋಹಾನ 1:1ರಾಲ್ಯ “ಅದಿಯಾಳ್” ಎಂಬುದು ದೇವರ ಅಸ್ತಿತ್ವವನ್ನಲ್ಲಿ ಆದರೆ ದೇವರ ಸೃಷ್ಟಿನುವ ಕಾರ್ಯಕ್ರಮ ನಂಬಂಧಿಸಿದೆ ಎಂದು ತೀವ್ರಾನಿಸಿ ಬೇಕಾಗುತ್ತದೆ. ಆದುದಲಿಂದ “the” ಎಂಬ ಉಪಹದವು ಇಂದ್ರಿಣ್ಯ ಭಾಷಾಂತರಗಳಲ್ಲಿ ಸೇಲಿಸಿದ್ದಾಗಿದೆ.

“ದೇವರು ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದನು” ಎಂದು ಅದಿಕಾಂಡ 1:1 ಹೇಳುತ್ತದೆ. ಇದು ಸೃಷ್ಟಿಯ ಹೇಳಕೆಯ ನಂಜಿತ್ವತೆಯಿಂಬಂತೆ ತೋಳುತ್ತದೆ. ಇದು ಸೃಷ್ಟಿ ಜಟಿಲತೆಯನ್ನು ತ್ರಿಕಣಿಸುವದಲಿಂದ ಅನುಸರಿಸಲ್ಪಟ್ಟಿದೆ. ಹಾಗಿದ್ದರೂ ಸೃಷ್ಟಿನುವ ವಿಧಾನದಲ್ಲಿ ದೇವರ ನಂಬಂಧವನ್ನು ಸೃಷ್ಟಿಯಲ್ಲಿಲ್ಲಾ ಆ ನಂಬಂಧವು ಒಳಗೊಂಡಿರುವದೆಲ್ಲವನ್ನೂ ನಾವು ಗಮನಿಸಿತಕ್ಕಾದ್ದು.

ಯೋಹಾನ 1:1-3 ಸೃಷ್ಟಿಯಾಳ್ ತಿಸ್ತನು ಮಾಡಿದ್ದರ ಆಳ್ಯಾಕರವಾದ ಹೇಳಕೆಯಾಗಿದೆ:

ಅದಿಯಾಳ್ ವಾಕ್ಯವಿತ್ತು; ಆ ವಾಕ್ಯವು ದೇವರ ಬಜಯಾಳುತ್ತು; ಆ ವಾಕ್ಯವು ದೇವರಾಗಿತ್ತು, ಆ ವಾಕ್ಯವೆಂಬನು ಅದಿಯಾಳ್ ದೇವರ ಬಜಯಾಳ್ ಇದ್ದನು. ಅತನ ಮೂಳೆಗಳಾಗಿ ನಮಸ್ತಪು ಉಂಟಾಯಾತು; ಉಂಟಾಗಿರುವವುಗಳಲ್ಲಿ ಅತನಿಲ್ಲದೆ ಒಂದಾದರೂ ಉಂಟಾಗಲಿಲ್ಲ.

ವಾಕ್ಯವು ದೇವರಾಗಿತ್ತು, ವಾಕ್ಯವೆಂಬಾತನು ದೇವರೆಂದಿಗಿದ್ದನು. ಅತನ ಮೂಳೆಗಳಾಗಿ ಎಲ್ಲವೂ ಮಾಡಲಿಟ್ಟಪ್ಪು. ಇಲ್ಲ ನಮಗೆ ನಂಬಂಧ, ಹೋಣಕೆ ಹಾಗೂ ಜಟಿಲತೆಯ ಇರುತ್ತದೆ. ಈ ಒಂದುಗಾಡಿದ ಹೇಳಕೆಯಾಳ್ ನಮಗೆ ವಿರೋಧಾ ಭಾವವಿದೆ: ದೇವರ ನರಳತೆಯನ್ನು ಜಣಲತೆಯ ನುತ್ತುವರಿಸಿರುತ್ತದೆ.

ಟೋರೋನ್ ಲೋಗೋ⁴

ಟೋರೋನ್ (ವಾಕ್ಯ) ಸೃಷ್ಟಿಯ ಹ್ಯಾರಂಭದಲ್ಲಿ ಇದ್ದನು. ಸೃಷ್ಟಿಯ ಹ್ಯಾರಂಭವಾದಾಗ ವಾಕ್ಯವೆಂಬಾತನು ಅಲ್ಲಿದ್ದನು. ವಾಕ್ಯವೆಂಬಾತನು ಸೃಷ್ಟಿ ಕಾರ್ಯ ಹ್ಯಾರಂಭವಾಗುವದಕ್ಕಿಂತ ಹೊಡಲು ಇದ್ದನು. ಬಡಿಗನು ಹೊಡಲು ಇರದೇ ಮನೆಯನ್ನು ಕಟ್ಟಬಹುದೋ? ವಾಕ್ಯವೆಂಬಾತನ ಹೂಡಂ ಅಸ್ತಿತ್ವಪ್ರ ಸ್ವಷ್ಟವಾಗಿದೆ.

ఆతను అల్ల ఇద్దను. వాక్యచేంబాతను దేవరేణందిగే ఇద్దను. ఇదు సంబంధిద బగ్గె మాతాడుతుడే.⁵ స్ఫ్రోయ కాయిదల్ల పూఛ అస్తిత్వప్రశ్న వాక్యచేంబాతను యారేణందిగే నంబంధిసిద్దను? "... (దేవరు) నష్టునంగడ మగన ముఖాంతర మాతాడిద్దనే, ... ఈతన ముఖాంతరచే జగత్కున్న ఉంటుమాడిదను" ఎందు ఇజ్యియలగె 1:2 హేఖుత్కుడే (ఇజ్యియ 2:9 నహ నోఎడిల). కాగాదరే నరావారథ్మింత వోదలన తండ్రి/కుమారన అస్తిత్వప్రశ్న సంబంధపు ఇల్లడే. అనంతరదల్ల ఈ కుమారను తస్త నరావారథల్ల యీఎనుబినంత బిచోజనా కాయికై సంబంధిసిరుపదన్ను నోఎడుత్తేచే. కాగిద్దరూ తండె మత్తు కుమారనంత దేవత్ప్రశ్న అస్తిత్వపు సిక్యువాదద్దూ కాగూ నరావారాద చేలే అవలంబిసిరుపదిల్ల ఎంబుదన్ను మనస్సినల్లిష్ట్ కేళఖుపేతు.

ఇజ్యియ 1:2రల్లయ “(దేవరు) తస్త కుమారన మూలక మాతనాడిదను” ఎంబ హేళకేయు వాక్యచేంబాతను తస్త పూఛ అస్తిత్వపు స్థితియల్ల సిజ వాగియు దేవరాగిద్దను ఎందు అదిక కొడుచేడో? దేవరేణందిన కుమారత్వపు దేవరేందు అధంకొడుత్తేడో? లుత్తరపు కిస్తేలేయ మేలే అవలంబిసిరుత్తేదే. లుదాహరణయాగి, రోమాపుర 9:26రల్ల హౌలను హేలేయ 1:10న్ను దేవర జనరు “జిభినువ దేవర పుత్రరాగిద్దారే” ఎందు బోధించలు లుపయోగిసిద్దనే. ఆదరే ఈ హేళకేళింద దేవర “పుత్రు” దృవిక జిభిగ్తాగిద్దారే ఎందు యాగూ తేమాసినలారారు.

నరావారథ్మింత వోదలన వాక్యచేంబాతనంత దేవర కుమారను దేవరాగిద్దుదర బగ్గె యాపుదే నంతయిచ్చద్దరే నాపు ఇజ్యియ 1:8ఏ వజనపన్ను ఓచుప అపశ్యకెయాదే: “ఆతను (దేవరు) కుమారన బిషయదల్లయాదరోఽ - దేవరే, సిస్త సింహాననపు యుగ యుగాంతరగటల్లయా ఇయపుదు ఎందు హేఖుత్తునే.” ఇజ్యియలగే బరద హత్కేయల్లయింత ఈ వజనపు కళీ ఒడంబడికెయల్లంద లుల్లేఖవాగిదే. ఇదు కీలకానే 45 (ప. 6)లంద తేగెదు కొండిద్దారిదే. ఇదు రాజిర బిచాహద కీలకానేయాగిద్దు, కిబ్రా అరన కాగూ అవన మదుమగష మదుచేయ ఆజరంకెయల్ల లుపయోగిసల్పుడుత్తు, నాపు యోజిసుపదక్కార్చి ఈ కీలకానేయస్తు కులితు మారు నంగతిగభు కేంత్ర దల్లచే: (1) అరసను సిశ్చయ వాగియూ దాఖిలదన రాజ చంతక్క సేలిదచను. (2) కీలకానేయు దాఖిలనల్ల ఇల్లవే అవన చంతజనల్ల భాగశఃచాగి నేరచేరు త్తుడే. (3) ఇజ్యియలగే బరద హత్కేయ హోన ఒడంబడికెయ బరహగారసిద మేస్సియన బగ్గె అస్యయసిద్దు ఆశ్చయికరవాద లాతియల్ల అదర పూఛ అస్యయపన్ను కొడుత్తునే! ఇజ్యియలగే బరద హత్కేయల్ల కీలకానే 45:6, 7 వజనిగభు దాఖిలదన రాజచంతద - మేస్సియన అతిం శ్రేష్ఠ నేరచేరుబికేగే అస్యయ నల్పుష్టచే. కుమారసిగ (ప. 8) ఆతనస్తు దేవరు (దేవత్వ) ఎందు కరెదు తండెయాద దేవలంద (ప. 5) వ్యేయత్కిక నంబోధనేయింత రూహినల్పుష్టచే.⁶

ఆదుదలింద, యోహాన 1:1-3రల్ల దేవరు కాగూ వాక్యచేంబాతన మధ్యదల్లయ సంబంధపు తండె కుమారన సంబంధచేందు నాపు నోఎడు త్తేచే. తండెయూ నరావార తాటుపదక్షింత ముంజిన కుమారనూ ఇబురూ

ದೇವರಾಗಿದ್ದಾನೆಂದು ತೀವ್ರಾನಿಸಿನುವುದು ಅಗತ್ಯಾಗಾಗುತ್ತದೆ. ಆದುದಲಿಂದ ದೇವರ ಸಿಕ್ಕಾದ ತಂಡೆ/ಕುಮಾರನ ಸಂಬಂಧವು ಲೋಕದ ನೃಷ್ಟಿಯ ಬಗೆಗಿರುವ ಬ್ಯಾಬಿಲಣ ಪ್ರತಿಯೊಂದು ವಾಕ್ಯದಲ್ಲಿ ಅನ್ವಯಿಸಲ್ಪಟ್ಟಿದೆ, ನಿಜವಾಗಿಯೂ ಯೋಹಾನನು ಬರೆದಂತೆ, “ಆ ವಾಕ್ಯವು [logos] ದೇವರಾಗಿದ್ದನು... ಆತನ ಮುಖಾಂತರ ಸಮನ್ತಫಲ ಉಂಬಾರಿತು, ಉಂಬಾಗಿರುವವುಗಳಲ್ಲಿ ಅತನಿಲ್ಲದೆ ಒಂದಾದರೂ ಉಂಬಾಗಿಲ್ಲ.”

ದೇವರ ಶಕ್ತಿಯು ಸಮನ್ವಯನ್ನು ನೃಷ್ಟಿಸಿತು ಎಂಬ ಸಂಜಕೆಯು ಹೊನ ಒಡಂಬಿಕೆಯಲ್ಲಿಲ್ಲ ಇರುತ್ತದೆ. ಹಾಗಿದ್ದರೂ, ಈ ಬಲವು ಲೋಹೋನ್ನೇನ - ಅನಂತರದಲ್ಲಿ ನರಾವತಾರ ಹೊಂದಿದ, ಶ್ರೂಪದಲ್ಲಿ ಅನ್ನಿತ್ವದಲ್ಲಿದ್ದ ಕುಮಾರನ, ಕುಮಾರನಾದ ದೇವರ ಮುಖಾಂತರವಾಗಿ ಪ್ರತಿಂಥಿಸಲ್ಪಟ್ಟಿತು ಎಂಬುದರ ಶ್ರೂಪ ತಿಳಿವಜಿಕೆಯ ಯೋಹಾನನ ಬರಹದಲ್ಲಿ ಘಾತ್ತಿಚೇ ಬಹಿರಂಗಕ್ಕೆ ಬಂದಿತು. ಇದು ಹೊನ ಒಡಂಬಿಕೆಯನ್ನು ಪೂರ್ವಿಗೊಳಿಸಿತು. ಈ ಬೆಳವಣಿಗೆಯ ಮೇಲೆನ್ನೇಂಬು ಹಿಂಗಿರುತ್ತದೆ:

ಮಾರ್ಕನ ಸುವಾರ್ತೆಯಲ್ಲ ನೃಷ್ಟಿಯನ್ನು ದೇವರ ಕಾರ್ಯವೆಂದು ಯೇಣು ಮಾತಾಡುವದನ್ನು ಕಂಡು ಹೊಳ್ಳುತ್ತೇವೆ (ಮಾರ್ಕ 10:6; 13:19). ಸಭೆಯ ಹೊದಳನ ದಿನಗಳಲ್ಲಿ ಶಿಷ್ಯರು ದೇವರನ್ನು ಸಮನ್ತ ನೃಷ್ಟಿಕರೆನಂತೆ ಸ್ವೀಕರಿಸಿಕೊಂಡರು (ಅಪೋಸ್ತಲರ ರ್ಪತ್ಯ 4:24). ಹೊಲನು ಕೊಲಿಂಗಂಧವಲಿಗೆ ಹೊದಲನೆಯ ಹತ್ತಿಕೆಯನ್ನು ಬರೆದಾಗ, ತಂದೆಯಾದ ದೇವರ ಬಗ್ಗೆ, “ನಮನ್ತಪೂ ಆತಸಿಂದ ಬಂದಿದೆ” ಹಾಗೂ ಯೇಣು ಕ್ರಿತ್ಯನಿಂದ “ನಮನ್ತಪೂ ಬಂದಿದೆ” ಎಂದು ಹೇಳಿದ್ದಾನೆ (1 ಕೊಲಿಂಧಿ 8:6). ಇಲ್ಲಿ ಹೊಲನು ನೃಷ್ಟಿಯ ಜಮುವಣಿಕೆಯಲ್ಲಿ ತಂದೆಯನ್ನು, ಕುಮಾರನನ್ನು ಸಂಬಂಧಿಸಿ ಹೇಳಿದನು. ಅವನು ಕುಮಾರನನ್ನು ಲೋಹೋನ್ನೇ (ವಾಕ್ಯವೆಂಬಾಗಿನನ್ನು) ಗೆ ಸಂಬಂಧಿಸಿನಾಗಿಲ್ಲ. ಹೋಮಾಪುರಕ್ಕೆ ಬರೆದ ಹತ್ತಿಕೆಯಲ್ಲಿ ಒಂದು ಸ್ನೇಹಿ ಗೀತದಲ್ಲಿ ದೇವಲಿಂದ ಹಾಗೂ ದೇವಲಿಗೆ ಸಮನ್ತಪೂ ಇರುವವು ಎಂದು ಹೊಲನು ಹೇಳಿದ್ದಾನೆ (ರೋಮಾಪುರ 11:3ಎ). ಅನಂತರದಲ್ಲಿ ಎಫೆಸದವಲಿಗೆ ಬರೆದ ಹತ್ತಿಕೆಯು “ಎಲ್ಲವನ್ನೂ ನೃಷ್ಟಿಸಿದ ದೇವರ” ಬಗ್ಗೆ ಮಾತಾಡುತ್ತಾನೆ (ಎಥನ 3:9ಇ). ಕೊಲೊಸ್ಯೋಯಿದವಲಿಗೆ ಬರೆದ ಹತ್ತಿಕೆಯಲ್ಲಿ ಕುಮಾರನು ದೇವರ ಪ್ರತಿರೂಪನು ಎಂದು ಹೇಳಲ್ಪಟ್ಟಿದ್ದಾನೆ. ಆತನು ದೇವರ ಜೀವತ್ವ ಪ್ರತನು: ಆತನು ನೃಷ್ಟಿಗಿಂತಲೂ ಹೊದಲು ಇದ್ದಾಗನು. ನೃಷ್ಟಿಯ ಮೇಲೆ ಸುಖಾಂತಿಕಾರ ಇದ್ದಾಗನು ಹಾಗೂ ಅದನ್ನು ಕಾಹಾಡಿಕೊಂಡು ಹೊಳೆಯಾಗಿನು. ಕೊಲೊಸ್ಯೋ 1:15-17 ಹಿಂಗೆ ಹೇಳಿತ್ತದೆ,

ಆತನು ಅಧ್ಯಾತ್ಮಾದ ದೇವರ ಪ್ರತಿರೂಪನೂ ನೃಷ್ಟಿಗೆಲ್ಲಾ ಜೀವತ್ವ ಪ್ರತಿನ ನ್ನಾನಹೊಂದಿದವನೂ ಆಗಿದ್ದಾನೆ. ಭೂಕರಲೊಕೆಗಳಲ್ಲಿರುವ ದೃಶ್ಯಾದೃಶ್ಯ ವಾದಪುಗಳಲ್ಲಿಪೂ ಸಿಂಹಾನಸಗಳಾಗಿಲ್ಲ ಪ್ರಭುತ್ವಗಳಾಗಿಲ್ಲ ಧೋರಂತನಗ ಓಗಿಲ ಅಧಿಕಾರಗಳಾಗಿಲ್ಲ ಆತನಲ್ಲಿ ನೃಷ್ಟಿನಲ್ಪಟ್ಟಿದೆ. ಸರ್ವವು ಆತನ ಮುಖಾಂತರವಾಗಿಯೂ ಆತಸಿಗೊಳಿಸ್ತರವಾಗಿಯೂ ನೃಷ್ಟಿನಲ್ಪಟ್ಟಿತು. ಆತನು ಎಲ್ಲಕ್ಕೂ ಹೊದಲು ಇದ್ದವನು.

ನೃಷ್ಟಿಯಲ್ಲಿ ದೇವರ ಕುಮಾರನ ವ್ಯಕ್ತಿತ್ವ, ನ್ನಾನ ಹಾಗೂ ಹಾತುವನ್ನು ಸ್ವಾಷಾವಾಗಿ ವಿವರಿಸುವಲ್ಲಿ ಈ ವಾಕ್ಯವು ತನ್ನ ಉನ್ನತಿಯನ್ನು ತಲುಪುತ್ತದೆ. ದೇವರ ಬಲವನ್ನು ಪ್ರತಿಶಿಸಿದ ಉಸಿರು ಗಣಿಸುವಂಥ ಜಿತ್ವವು ಇಲ್ಲ ನಮಗಿರುತ್ತದೆ. ಅದಾಗ್ಯು ಇನ್ನೊಂದರ ಒಳನೊಂದರಿಂದ ವಾಕ್ಯಗಳಲ್ಲಿ ನೃಷ್ಟಿಯು ದೇವರ ಕುಮಾರನ ಮುಖಾಂತರ

ದೇವರ ಅಜ್ಞೆಯಂತೆ ಸಂಭವಿಸಿಲ್ಲದು ನಾವು ಕಂಡುಕೊಳ್ಳುತ್ತೇವೆ. ಆತನ ಶಕ್ತಿಯುಳ್ಳ ವಾಕ್ಯವೆಂಬಾತನು ಎಲ್ಲಾ ಸಂಗತಿಗಳಿಗೆ ಆಧಾರವಾಗಿ ಇಲ್ಲವೇ ಕಾಪಾಡುವವನಾಗಿ ಮುಂದುವರಿಯುತ್ತಾನೆ:

ತುರಾತನ ಕಾಲದಲ್ಲಿ ನಮ್ಮ ಹಿತ್ಯಗಳ ಸಂಗಡ ಪ್ರವಾದಿಗಳ ಬಾಯಿಂದ ಭಾಗ ಭಾಗವಾಗಿಯಾ ವಿಧಿವಿಧವಾಗಿಯಾ ಮಾತಾಡಿದ ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಈಪೂರನ ಮುಖಾಂತರ ಮಾತಾಡ್ಯಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು. ಈತನ ಮುಖಾಂತರವೇ ಜಗತ್ತನ್ನು ಉಂಟು ಮಾಡಿದನು. ಈತನು ದೇವರ ಪ್ರಭಾವದ ಪ್ರಕಾಶಪೂರ ಆತನ ತತ್ವದ ಮೂರ್ತಿಯೂ ತನ್ನ ಶಕ್ತಿಯ ವಾಕ್ಯದಿಂದ ನಮನ್ತಕ್ಕೆ ಆಧಾರಪೂರ ಆಗಿದ್ದ ಹಾಪಣಿಭಿಡಿ ಮಾಡಿದ ಮೇಲೆ ಉನ್ನತ ಲೋಕದೋಷಗೆ ಮಹತ್ವಪೂರ್ಣ ದೇವರ ಬಲಗಡೆಯಲ್ಲ ಆಸನಾರೂಢಿನಾದನು (ಅಜ್ಯಾಯ 1:1-3).

ಲೋಕಗಳ ದೇವರ ಮಾತ್ರಿಸಿದ ಸಿಹಿತವಾದವೆಂದು ನಂಜಕೆಯಿಂದಲೇ ನಾವು ತಿಜಯಕೊಂಡು, ಕಾಣಿಸುವ ಈ ಜಗತ್ತು ದೃಶ್ಯವನ್ನುಗಳಿಂದ ಉಂಟಾಗಿಲ್ಲವೆಂದು ಗ್ರಹಿಸುತ್ತೇವೆ (ಅಜ್ಯಾಯ 11:3).

ಹೀಗೆ ಮಾತಾಡುವವರು ಒಂದು ಸಂಗತಿಯನ್ನು ತಿಜದರೂ ಬೇಕಿಂದು ಮರೆತುಜಡುತ್ತಾರೆ: ಅದೇನಂದರೆ ಹೂವ್ರಕಾಲದಲ್ಲಿದ್ದ ಭೂಮ್ಯಾಕಾಶಗಳ ದೇವರ ವಾಕ್ಯದ ಮೂಲಕ ಸೀಲನಿಂದ ಉಂಟಾಗಿ ಸೀಲನಿಂದ ಆಧಾರಗೊಂಡಿದೆ” (2 ಹೆಚ್ಟೆ 3:5).

ಈ ವಾಕ್ಯಗಳಲ್ಲಿ ಯೋಹಾನನ್ ಸುವಾತೇಯಲ್ಲಿ ಕಂಡು ಬರುವಂತೆ ಸ್ವಷ್ಟವಾಗಿ ಹೇಳಲ್ಪಟ್ಟ ಲೋಹನೋ ತತ್ವವನ್ನು ಓದುವ ಹೋಧನೆಯಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಹೊನ ಒಡಂಬಡಿಕೆಯನ್ನು ಓದಲು ಹೂರಂಭಿಸುವಾಗ ನಾಮಾನ್ಯವಾಗಿ ನಾವು ಹೊದಲು ನುವಾತೇಗಳನ್ನು ಓದಲು ಹೂರಂಭಿಸುತ್ತೇವೆ. ಹಾಗಿದ್ದರೂ ಕಾಲಕ್ರಮದಿಂತೆ ಮಾತನಾಡುವಾಗ, ಯೋಹಾನನ್ ಬರಹಗಳ ಹೊನ ಒಡಂಬಡಿಕೆಯಲ್ಲ ತೋನೆಯವುಗಳಿಂಬುದನ್ನು ನಾವು ಜ್ಞಾಪಕದಲ್ಲಿಷ್ಟು ಹೊಳ್ಳಬೇಕು.

ಹೊನ ಒಡಂಬಡಿಕೆಯ ಅಂತ್ಯದ ಸಮಯದಲ್ಲಿ ಯೋಹಾನನ್ ಕೆಲವು ಭಯಭಕ್ತಿಯ ಹೋಣಣಿಗಳ ಮಾಡಲ್ಪಡುವವರಿಗೆ ದೇವರ ಸೃಷ್ಟಿಯ ಕಾರ್ಯದ ನಂತರಾಣ ಪ್ರಕಾಶಪೂರ ಹತ್ಯಕಟ್ಟರಾಲಲ ಎಂದು ಇದರ ಅರ್ಥವಾಗುತ್ತದೆ. ಲೋಹನೋ/ವಾಕ್ಯವೆಂಬಾತನು, ಹೂವ್ರದಲ್ಲ ಅಸ್ತಿತ್ವದಲ್ಲ ಇರುವಾತನು, ತಮಾರನಾದ ದೇವರು, ಅನಂತರದಲ್ಲ ನರಾವತಾರ ಹೊಂದಿದಾತನು ತಂದೆಯಾದ ದೇವರ ಜೀವನ ಗೊಳಿಸುವ ಶಕ್ತಿಯಾಗಿ ತೋಲಿಸಲ್ಪಟ್ಟಿದ್ದಾನೆ. ಈ ಲೋಹನೋ/ವಾಕ್ಯವೆಂಬಾತನು ಹೊದಲು ಅಸ್ತಿತ್ವದಲ್ಲದ ವಿಶ್ವವನ್ನು ಅಸ್ತಿತ್ವಕ್ಕೆ ತಂದನು. ಅದ್ಲೂಪೂರ ದೇವರ ಹುಡುಕಲಾಗುವ ಜ್ಞಾನದ ಮತ್ತು ಬಲದ ಪರಿಷ್ಠಾಣ ಪ್ರಕಟಣೆಯಾಗಿದೆ.

ಹಳೆಂಬಡಿಕೆಯ ಹೋಣಿ

ನಾವು ಹಳೆಂಬಡಿಕೆಯನ್ನು ನೋಡುವಂತೆ ಹೆಚ್ಚು ವಿಶಿಷ್ಟವಾದ ಪ್ರಯೋಜನ ಹೊಂದಿದ ಜನರು ನಾವಾಗುತ್ತೇವೆ. ನಮಗಾಗಿ ಹರದೆಯು ಹಕ್ಕಕ್ಕೆ ಎಳೆಯಲ್ಪಟ್ಟದೆ.

ಹಳೇ ಒಡಂಬಡಿಕೆಯ ಅನೇಕ ವಾರ್ತೆಗಳಲ್ಲ ಹೊದಗಣ ವಾಜಕರಿಗೆ ಸ್ವಷ್ಟಿಪಾಗಿರದ ಇಲ್ಲವೇ ಹೊಬಳ್ಳಿ ವಾರ್ತೆಗಳಲ್ಲ ಈಗ ನಾವು ನತ್ಯಗಳನ್ನು ಗ್ರಹಿಸಿಕೊಳ್ಳಬಹುದು. ಹೊನ ಒಡಂಬಡಿಕೆಯ ಹೆಚ್ಚಿನ ಪ್ರಕಟಣೆಯಂದಾದ ಜ್ಞಾನೋದಯದಿಂದ ಇದು ನಾಧ್ಯಪಾಗಿದೆ. ಇಲ್ಲ ಹಳೇ ಒಡಂಬಡಿಕೆಯ ಅನೇಕ ಪ್ರವಾದಿಕ ವಾರ್ತೆಗಳ ಪುರಾತನ ಇತ್ತಿಯರು ಗ್ರಹಿಸಿದ ಲೀಟಿಯಲ್ಲ ವ್ಯಾಖ್ಯಾನಿಸಲ್ಪಟ್ಟದನ್ನು ನಾವು ಕಂಡು ಕೊಳ್ಳುತ್ತೇವೆ.

ದೇವರ ಸೃಷ್ಟಿನುವ ಶಕ್ತಿಗೆ ಬರುವಾಗ ಹಳೇ ಒಡಂಬಡಿಕೆಯ ದೃಢತೆಯಿಂದಿಗೂ ಅಳವಾದ ದೃಷ್ಟಿಯಂದಲೂ ಮಾತಾಡುತ್ತದೆ. ಕೀರ್ತನೆಗಳಲ್ಲ ದೇವರು ತನ್ನ ಸೃಷ್ಟಿಕಾರಣಕ್ಕಾಗಿ - ಸಿಕ್ಯುನಾದ ಜೀವಿಯಂತೆ ಸ್ವಿತನಲ್ಪಟ್ಟಿದ್ದಾನೆ (ಕೀರ್ತನೆ 90:2; 102:25-27). ಪ್ರವಾದಿಕ ನಾಹಿಕ್ಯದಲ್ಲ ದೇವರು ತಾನೇಂಬ್ರನೇ ಅಳವ ಹಾಗೂ ಸೃಷ್ಟಿಯಲ್ಲ, ಎಲ್ಲ ಮಾನವ ಕುಲವನ್ನು ಒಳಗೊಂಡು ಇರುವ ಅನುಭವಾತೀತ ಸೃಷ್ಟಿಕರ್ತನಂತೆ ವಿವರಿಸಲ್ಪಟ್ಟಿದ್ದಾನೆ (ಯೋಹಾ 40:21-26; 44:24; 45:12; ಯೀರೆಬಿಲೀಯ 10:16).

ಯೆಹೋವನು ಸೃಷ್ಟಿಕರ್ತನಾಗಿದ್ದಾನೆಂಬ ಹಳೇ ಒಡಂಬಡಿಕೆಯ ತಪ್ಪವು ಮಹಾವೈಭವದೊಂದಿಗೆ ತುಂಜಿದ್ದಾಗಿದೆ. ದೇವರು ಸರ್ವಶರ್ತನು, ನಾರ್ವಣಭಾಗಮನು, ಅನುಭವಾತೀತನು ಹಾಗೆಯೇ ವಿಶ್ವವ್ಯಾಪಿಯೂ ಮತ್ತು ತನ್ನ ಸೃಷ್ಟಿಯ ಬಗ್ಗೆ ವಿಶೇಷ ವಾಗಿ ಮಾನವ ಸೃಷ್ಟಿಯ ಬಗ್ಗೆ ಅನತ್ಯಿಯಳ್ಳಿಪನ್ನಾ ಆಗಿರುತ್ತಾನೆ. ಆದಿಕಾಂಡ 1 ಮತ್ತು 2ನೆಯ ಅಥವಾರ್ಥಗಳ ಸೃಷ್ಟಿಯ ವಿವರಣೆಯಲ್ಲ ನಾವು ಓದುವಂತೆ ದೇವರ ಸೃಷ್ಟಿನುವ ಜಮಂಪಣಕೆಯ ಉನ್ನತವಾದ ಈ ಹೇಜಿಗೆಗಳನ್ನು ತೆಗೆದುಕೊಳ್ಳುವುದು ನಾಯವಾದದ್ದಾಗಿರುವುದೋ? ಹೌದು, ಆಗಿರುವುದು.

ದೇವರು ಅರ್ಕಾರ್ಥವನ್ನೂ ಭಾಬಿಯನ್ನೂ ಉಂಟು ಮಾಡಿದನು ಎಂದು ಹೇಳುವದಲಿಂದ ಆದಿಕಾಂಡ ಗ್ರಂಥವು ಘಾರಂಭವಾಗುತ್ತದೆ. ಎಲ್ಲವನ್ನೂ ಅಳವಡಿಸಿಕೊಂಡಿರುವಂತೆ ಏಕೀಭವಿಸುವ ಲೀಟಿಯ ಹೇಳಕೆಯಂತೆ ಇದು ಇರುತ್ತದೆ. ಬಲದಾದ್ದರ ಹಾಗೂ ಜಿಲ್ಲದ ಹೇಳಣಿ ಕತ್ತಲೆಯೋಳಿಗೆ ದೇವರ ಅರ್ಕನು ಜಾನುತ್ತಿದ್ದನು, ಅಗ ದೇವರ ಮಾತಿನಂತೆ ಬೆಳಕು ಮತ್ತು ಕ್ರಮವು ಉದ್ಧಿಷ್ಟಿತ. “ನಮ್ಮ ಸ್ವರೂಪದಲ್ಲ ನಮ್ಮ ಹೋಳಿಕೆಗೆ ನಲಿಯಾಗಿ ಮನುಷ್ಯರನ್ನು ಉಂಟುಮಾಡೋಣ ...” (ಆದಿಕಾಂಡ 1:26, 27) ಎಂದು ದೇವರು ಹೇಳುವದನ್ನು ನಾವು ಕೇಳುವರೆಗೆ ಬಹಿರಂಗನೀಜಿನ್ನತ್ತ ಸೃಷ್ಟಿಯ ವಿವರಣೆಯು ಮಂದುವಲಿಯುತ್ತದೆ. ವಿವರಣೆಯ ನಾರಾಂಶ ಹಾಗೂ ವಿನ್ತರಣೆಯ ಆದಿಕಾಂಡ 2:4-25ರಲ್ಲ ಕೇಳಡಲ್ಪಟ್ಟದೆ. ಹಾಗೂ ದೇವರು ಮಾನವನನ್ನು ಸೃಷ್ಟಿಹಿಡ್ದರ ಬಗ್ಗೆ ವಿವರಣೆಯು 2:7, 21, 22ರಲ್ಲ ಕೇಳಡಲ್ಪಟ್ಟದೆ.

ಇಂದು ನಾವು ಅಲಿತರುವಂತೆ, ಹೊಳೆಯಿ ಆದಿಕಾಂಡವನ್ನು ಬರೆಯುವಂತಾ ನಮಯದಲ್ಲ ವಿಶ್ವದ ಉದ್ಧವವಾಗುತ್ತಿದ್ದ ತ್ರಂತ ವಿವರಣೆಗಳನ್ನು ತಿಜದಿದ್ದನು ಎಂದು ನಾವು ಯೋಳಿಸಬಾರದು. ಹೊಳೆಯಿ ತನೆಗೆ ಪ್ರಕಟವಾದದ್ದನ್ನು ಮಾತ್ರವೇ ಬರೆದನು. ವಿಶ್ವದ ಸೃಷ್ಟಿ ಕಾರ್ಯದಲ್ಲ ತಂದೆಯಾದ ದೇವರು, ಕುಮಾರನಾದ ದೇವರು, ಹಲಿಶದ್ದ ತ್ವಾನಾದ ದೇವರು ಒಳಗೊಂಡಿದ್ದರೆಂಬುದು ಅವನಿಗೆ ಪ್ರವಾದಿಸಲ್ಪಟ್ಟಿದೋ? ಆದಿಕಾಂಡ 1:1, 2ರಲ್ಲ ದೇವರ ಅರ್ಕನ ಬಗ್ಗೆ (ruach 'elohim) ಮತ್ತು ದೇವರ ('elohim) ಬಗ್ಗೆ ಸ್ವಷ್ಟಪಾಗಿ ಹೇಳಲ್ಪಟ್ಟದೆ. ಸೃಷ್ಟಿಯಲ್ಲ ದೇವರ ಅರ್ಕನು ಭಾಗವಹಿಸಿದನೆಂದು ಇತರ ವಿವರಣೆಗಳ ಹೇಳುತ್ತವೆ (ಯೋಹಾ 33:4; ಕೀರ್ತನೆ 104:30). ದೇವತ್ವದ ಬಗೆಗಿನ ಹೊಳೆಯಿ ತಪ್ಪದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಮೂರು ತ್ವಿಗೆಗಳನ್ನು ನೋಳಿಸೋಣ.

ಚೊದಲನೆಯದು “ದೇವರಿಗಾಗಿ ‘elohim ಎಂಬ ಬಹುವಚನ ಉಪಯೋಗದಲ್ಲಿ ಮೊಳೆಯ ಬಹುದೇವತ್ವವನ್ನು ನೇರಡಿದನೀಂದು?” ಎಂಬುದು. ಉತ್ತರವು “ಇಲ್ಲ” ಎಂದಾಗಿದೆ. ಶೇಮಾದಲ್ಲಿ ಎಲ್ಲ ಇಸ್ತಾಯೆಲ್ಲಿಗಾಗಿ ವಿಶ್ವಾಸದ ಅಸ್ತಿತ್ವವನ್ನು ವ್ಯಕ್ತಪಡಿಸಿದವನು ಮೊಳೆಯು: “ಇಸ್ತಾಯೆಲ್ಲಿರೇ, ಕೇಷಾಲಿ; ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು” (ಧರ್ಮಾರ್ಥದೇಶಕಾಂಡ 6:4). ಈ ಮಹಾ ಖೋಳಣಿಯಲ್ಲಿ ಜಿತ್ತರು ಸ್ವಾಷಾಪಾಗಿದೆ. ಮೊಳೆಯು ದೇವರ ಹೆಸಲಿಗೆ ಬಹುವಚನ ರೂಪವನ್ನು ಉಪಯೋಗಿಸಿದರೂ ದೇವರು ನಿಜವಾಗಿಯೂ ಒಬ್ಬನೇ ಆಗಿದ್ದಾನೆಂದು ಅವನು ಹೇಳುತ್ತಿದ್ದಾನೆ. ಆದಿಕಾಂಡದ ಹರ್ಯವು ನಹ ಬರಾ’ ಎಂಬ ಏಕ ಪಜನದ ತ್ರಿಯಾ ಪದವನ್ನು ಉಪಯೋಗಿಸಿದೆ. ಅದರ ಅರ್ಥ ದೇವರ ತ್ರಿಯಾತ್ಮಕ ಕಾರ್ಯವನ್ನು ವಿವರಿಸಲು “ಆತನು ಸ್ವಾಷಾಪಿಸಿದನು” ಎಂದಾಗುತ್ತದೆ. ಇದು ಒಂದೇ ಆಲೋಚನೆಯನ್ನು ನೂಡಿಸುತ್ತದೆ.

ಎರಡನೆಯ ತ್ರಿಯಾಯು, “ನಮ್ಮ ಹೋಳಿಕೆಗೆ ನಲಿಯಾಗಿ ನಮ್ಮ ಸ್ವರೂಪದಲ್ಲಿ ಮನುಷ್ಯನನ್ನು ನಿರ್ವಹಿಸಿನೇಂಬು” ಎಂಬ ಹೋಳಿಕೆಯಲ್ಲಿ “ಬಹುವಚನ ಸರ್ವನಾಮವನ್ನು ಮೊಳೆಯು ಒಬ್ಬನೇ ದೇವರಲ್ಲಿ ನಂಬಿಕೆಯಿಷ್ಟಿದ್ದನು ಎಂಬುದನ್ನು ಆಗಲೇ ನೇರಡಿ ದೇಂಬೆ. ಆದರೆ ಈ ಬಹುವಚನ ಸರ್ವನಾಮಗಳ ಅವನ ಉಪಯೋಗವನ್ನು ಕುಲತು ಇನ್ನನ್ನು ತ್ರಿಯಾಯಿ ಉಳಿಯುತ್ತದೆ. ಈ ಹಂತದಲ್ಲಿ ಹರಿಶುಧ್ವ ಬರಹವು ಏನು ಹೇಳುತ್ತದೆ ಎಂಬುದರ ಬಗ್ಗೆ ಅಲ್ಲ, ಆದರೆ ಅದರ ಅರ್ಥ ಮೇಲೆಂಬುದರ ಬಗ್ಗೆ ತಿಳಿದು ಕೊಳ್ಳಲು ನಾವು ಹೊರಾಡುತ್ತಿದ್ದೇಂಬೆ. ಬಹುಶಃ ಮೊಳೆಯು ದೇವರ ಸ್ವಭಾವಕ್ಕೆ ಆತಸಿಗೆ ನಾಕಾಗುವಷ್ಟು ಅತ್ಯಿ ಹೇಳಿನ ಪ್ರಕಟಣೆಯನ್ನು ಭಾಷಿಯನ್ನು ಅಪ್ಯಾತ್ಮಿಸಿದಾದ ಲಂತಿ ಯಲ್ಲಿ ಹೇಳುತ್ತಿದ್ದಾನೆ.

ಮುರಾನೆಯ ತ್ರಿಯಾಯು, “ಮೊಳೆಯು ನಾವು ಹೇಳಿದ ಇತರ ತ್ರೀರೇಖಿಕ - ಬಾರಹಾರರಂತೆ ತಾನು ಅರ್ಥಮಾಡಿಕೊಂಡದ್ದಕ್ಕಿಂತ ನಿಜವಾದ ಹೆಚ್ಚಾಗಿ ಹೇಳಿದನೀಂದು?” ಎಂಬುದು. ಉತ್ತರವು “ಹಾದು” ಎಂದಾಗಿದೆ. ದೇವತ್ವದಲ್ಲಿಯ ಮೂರು ವ್ಯಕ್ತಿಗಳ ಯಾವುದೇ ತಪ್ಪಿತು ಇದ್ದುದರ ಬಗ್ಗೆ ನೂಡಿನೆಯರದಿದ್ದರೂ ದೇವರು ತಿರುಜನಿಣಿ ಒಬ್ಬನು ಹಾಗೂ ವ್ಯಕ್ತಿಗಳಲ್ಲಿ ಮೂರು ಆಗಿದ್ದಾನೆಂದು ಕಾಣುವಂತೆ ಅನಂತರದ ಪ್ರಕಟನೆಯೊಂದಿಗೆ ನಾಮರಸ್ಯದಲ್ಲಿ ಇರುತ್ತದೆ. ಅಂತಿಮ ನತ್ಯದ ಮಾತುಗಳಲ್ಲಿ ದೇವರ ಸಂಪೂರ್ಣತೆಯ ಪ್ರಕಟನೆಯು ಆದಿಕಾಂಡ 1:26ರ ಬಹುವಚನ ಸರ್ವನಾಮಗಳಲ್ಲಿ ಕಂಡುಬರುತ್ತದೆ ಎಂದು ನಾವು ತೀವ್ರಮಾನಿಸಿನ್ನುತ್ತೇವೆ. ಅದು ಬೆಲೆಯಾಗಿರಿಂತ್ತು ಇಲ್ಲ.

ದೇವರ ಸಂಪೂರ್ಣತೆಯು ಸ್ವಾಷಿ ಕಾರ್ಯದಲ್ಲಿ ಒಳಗೊಂಡಿತ್ತೇಂಬುದು ನಾರಾಂಶಾಗಿದೆ. ಅಂದರೆ, ಅದು ತಂದೆಯಾದ ದೇವರನ್ನು, ಕುಮಾರನಾದ ದೇವರನ್ನು (ತನ್ನ ನರಾವತಾರಕ್ಕಿಂತ ಚೊದಲು ಲೋಕೋನ್ನಾನಂತೆ) ಹಾಗೂ ಹಲಿಶುದ್ದಾ ತ್ವಾನಾದ ದೇವರನ್ನು ಒಳಗೊಂಡಿತ್ತು.

ప్రశ్నలు

‘మాత్రాయి, మాక్ర మత్త లూక్ర సువాతేగళు “నారాంశ సువాతేగళు” ఎందు తిజయల్చడుతుచే. యాకందరే యీసుక్రిస్తస్త జీవన్ మత్త సేంబెయి ఒండే లెతియ బిషయాగాళస్తు కోఱుతుచే. ²*En arche = “In [the] beginning.”* ³*Bre’shith = “In [the] beginning.”* యోహాన 1:1 మత్త ఆదికాండ 1:1 ఎరడరల్లయు “the” ఎంబుదు ఇయవదిల్ల. “తష్టికోణిదే” ఎందు నాచు కేఱువదిల్ల; ఒందు సమయదల్ల అదు అల్ల ఇత్త ఎందు అధంవానుతుదే. హదపు మంల జార్యగళల్ల ఇరఱల్ల. అదరే భూమాంచరుకాందింద కూడినల్చుటు. *“Logos” ఎంబుదు “చాక్య” ఎంబుదక్కుగా గ్రీక్ పదచాగిదే.* ⁵*Pros ఇదు కంచు పదయాందిగే లుపయోగినల్చుచాగ అదర ష్టాఫుక అధగళల్ల ఒందు “నబుఏపవాగిరు” ఇల్లపే “నంబంధ” ఎందాగుతుదే. ఈ హార్యదల్ల *pros ton theon* ఎంబుదక్కే “దేపరోందిగే” ఎందు అధం. ⁶“దాబిలద నిగతి ఇల్లచే పూరాను దినదల్ల అవన యాచదే వారను దారలగాగాలు నాచ్యవాగిరువదక్కింత హేజ్జాద అధగదల్ల ఈ చేస్తియిను దేవపర తుమారనంత అశ్చే అల్ల (ప. 5) అదరే సిజచాగియా దేవపరంతే సంబోధినల్చుడ బహుదు” (F. F. Bruce, *The Epistle to the Hebrews* [Grand Rapids, Mich.: Wm. B. Eerdmans Publishing Co., 1964], 20).*

⁷ఇల్ల నాచు సమూక వజను *na’aseh*, ఎంబ పద కాటుట్టేచే. అదర అధం “నాచు మాంచోణ” ఎందాగుతుదే. ఈ వ్యాకరణ రూపపు క్రిఖ్యువినల్ల తుయక్కువస్తు ఇల్లచే ఒత్త కోడుబికెయిన్సు తోలనలు లుపయోగినల్చుట్టు. ఈ హిస్కేలీయల్ల తచ్చు స్వేచ్ఛాపరిల్ల మనుషుర్సు నొకన స్వాష్టియల్ల భాగచిసలు తందేయాద దేవపలంద తుమారనాద దేవపలిగి కాగూ లుపయోగుత్తానాద దేవపలిగి యథాధంవాద కాగూ అధికృతచాద బేణికెయాగిదే.

టోమాస్ ఎంబ పద

టోమాస్ ఎంబ పదవస్తు యోహానను యాకే లుపయోగిసిదను మత్త హేజ్జు మహప్పద్వాగి, అదర అధంవస్తు అష్టు బండితచాగి యాకే బిపలసిదను? టోమాస్ ఎంబ పదపు హోన ఒడంబదికెయల్ల లుపయోగినల్చుప చోదలే హేజ్జు అధగజీకచాదదొకితు టోమాస్ ఎంబదల్ల ఒళ్గొండిద తప్పగళ బిశీంజచాగి గ్రీక్ తప్ప జ్ఞానిగళిగే తుయేకచాగి సోణయితలిగి ఆకంచకచాదపుగళాగిద్దపు.¹ ఎఫెసద హోక్కిటినను సోణయిత భావనేయస్తు చోదలు బేంసిదవను, టోమాస్ ఎంబస్తు బిజ్ఞాన శాస్త్రదల్ల స్వాష్టియ సియమదంతే సోణిదను. శతమానగళ నంతర (*సుమారు తీ.ప్ర. 300*) కుతుద రునేంల ఎంబవను సోణయితక్కుద స్థిర్కృత స్థాపకనాదను. అధిస్సదల్లయి తన్న శాలీయల్ల అవను టోమాస్ ఎంబ బిజ్ఞాదల్లయి కారణదంతే - ఎల్లా నంగతిగళగే అపుగళ తుమచస్తు అకారచస్తు కాగూ నాచురస్తుపస్తు హేష్టు కారణదంతే లుపయోగి సిదను. దేవప్పదల్లయి అవన నంజకెయు ఈ టోమాస్ ఎంబస్తు స్వాష్టియల్ల టోమాస్ ఎంబస్తు కుచు కాగూ తక్కనంతే సోణిదను. తుచటినుబికెయల్ల కారణ కాగూ వాక్యదంతే సోణిదరు. దృచజ్ఞాన శాస్త్రదల్ల ఎల్లా నంగతిగళస్తు ఒదగినుప మత్త ఎల్లా నంగతిగళగే తస్తుస్తు నంబంధినుప బిపేజనే మాడుప ఆత్మదంతే సోణిదరు.²

ಕ್ರಿ.ಶ. ಹೊದಲನೆಯ ಶತಮಾನದಲ್ಲಿ ಜಗತ್ತು ಕೈನ್ಯತ್ವದ ಶಾರಂಭಪನ್ನು ನೋಡಿತು. ಕೈನ್ಯನಲ್ಲಿ ನಿರ್ಬಳೆಯ ಮತ್ತು ರಕ್ಷಣೆಯ ಶಭವಾತ್ಯಾಯ ಭಾಮಧ್ಯ ನಮುದ್ರದ ಮತ್ತು ಮತ್ತುಅನ ತ್ವರೀಯಗಳಲ್ಲಿ ಯೆರೂನಲೇಬಿಸಿಂದ ಶಾರಂಭಸಿ ತ್ವರಿಸಲಬ್ಬಿತು. ಶತಮಾನದ ಅಂತ್ಯದೊಳಗಾಗಿ ದೇವರಿಂದ ಪ್ರೇರಿತರಾದವರು ವಿಶ್ವಾಸವನ್ನು ತಪ್ಪಿರಪಡಿಸಿದರು. ಈ ಬರಹಗಳು ಹೊಯ್ದಿ (ನಾಮಾನ್ಯ) ರೀತ್ತು ಭಾಷೆಯಲ್ಲಿ ದೇವರ ಸ್ವಭಾವ, ಅತನ ಜಮಾವಣಕೆ ಹಾಗೂ ಮಾನವ ಕುಲಕ್ಕಾಗಿ ಅತನ ಜಿತ್ತಪನ್ನು ವಿವರಿಸಲು ಆ ಭಾಷೆಯನ್ನು ಉಪಯೋಗಿಸಿದವು.

ಕ್ರಿ.ಶ. ಹೊದಲನೆಯ ಶತಮಾನದ ಹೊದಾನ ಅಥವಾಗದಲ್ಲಿ ಹೈಲೋನ ಬರಹಗಳ ಯೆಹೂದಿ ಮತ್ತು ಕೈನ್ಯರ ದೈವಜ್ಞಾನ ಶಾಸ್ತ್ರದ ತಪ್ಪಗಳಲ್ಲಿ ಲೋನೋನ್ ಅಲೋಜಸೋಗಳು ತೋಲಿಸಿಕೊಂಡವು. ಹೈಲೋನು ಯೆಹೂದಿ ರೀತ್ತು ತಪ್ಪಜ್ಞಾನಿ ಹಾಗೂ ದೈವಜ್ಞಾನ ಶಾಸ್ತ್ರಯಾಗಿದ್ದನು. ಅಲೋಜ್ಞಾನಿಯ ಕೇಜಿತಪ್ಪಗಳಲ್ಲಿ ಬೆಳೆದು ಅಭಿಜ್ಞಾನ ಮಾಡಿದ ಅವನು, ಅವನ ಬರಹಗಳಲ್ಲಿ ಪ್ರಾಬಯಾಗಿದ್ದರಂತೆ ಹಕ್ಕೆ ಒಡಂಬಡಿತಯ ಪರಿಶುದ್ಧ ಬರಹಗಳಲ್ಲಿ ಹಾಗೂ ರೀತ್ತು ತಪ್ಪಜ್ಞಾನದ ತಪ್ಪಗಳಲ್ಲಿ ಆಜವಾಗಿ ಬೇರೂ ಲಾಂಡಿನು. ಗೂಡಾಧರಗಳನ್ನು ರೀತ್ತು ತಪ್ಪಜ್ಞಾನದ ತಪ್ಪಗಳನ್ನು ಉಪಯೋಗಿ ನುವರಿಂದ ಹಕ್ಕೆ ಒಡಂಬಡಿತಯನ್ನು ಅವನು ಪ್ರಾಬ್ಯಾಸಿಸಿದ್ದು ಅವನ ದಿನಗಳಲ್ಲಿ ತಪ್ಪಭಾವ ಜೀವಿತ. ಅದು ಆಧುನಿಕ ನಮಯಗಳಲ್ಲಿಯೂ ಅಂಟಕೊಂಡಿದೆ. ಅವನು ಲೋನೋನ್ ನ್ನು ತನಗೆ ನೇರಿಸಿದ ಕಾರ್ಯವನ್ನು ಗುಲತಲಪ್ರವರೆಗೆ ಜಿಲತ್ತೆಯಲ್ಲಿ ತನ್ನ ಮಾರ್ಗದಲ್ಲಿ ಜಲನುವ ದೈವಿಕ ನಿದೇಶನದಂತೆ ಅವನು ಹೇಳಿದ್ದನೆ. ಹೀಗೆ ಲೋನೋನ್ನಾನು, ಪರಿಣಾಮಗಳ ವಿಶ್ವದ ಮೇಲೆ ಮತ್ತು ಮಾನವತೆಯ ಅಂತಿಮ ಅಧ್ಯಾತ್ಮದ ಮೇಲೆ ತಪ್ಪಭಾವಪ್ರಷ್ಟಪ್ರಗಳಾಗಿವೆ.

ಓಪ್ಪಣಿಗಳು

¹ಅಪ್ರೌಷ್ಠಲರ ಕೃತ್ಯ 17:18ರಲ್ಲಿ ನೆತ್ರಾಯಿಕ ಮತ್ತು ಏಹಿಕುಲಿಯನ್ನರ ಬಗ್ಗೆ ನಮೂದಿಸಲಾಗಿದೆ. ²Paul Edwards, ed., *The Encyclopedia of Philosophy* (New York: Macmillian Co., 1967), s.v. “Stoicism” and “Zeno of Citium,” by Philip P. Hallie.